

ಲಲಿತ ಮಂಟಪ

ಪ್ರಯತ್ನಿಸಿದೆ. ಉದಾಹರಣೆಗೆ, ನೃತ್ಯಪ್ರಸ್ತುತಿಯಲ್ಲಿ ಭೂಮಿಯನ್ನು ಸಂಕೇತಿಸಲು ಚಕ್ರಾಸವನನ್ನು, ಮತ್ತಾಸವಾರವನ್ನು ಸಂಕೇತವಾಗಿ ತೋರಿಸಲು ವಿರಭದ್ರಾಸನವನ್ನು, ವಿಷ್ಪವಿನ ರಂಪವಾಗಿ ಅನಂತಾಸನವನ್ನು... ಹೀಗೆ ಎಲ್ಲಿ ಸಾಧ್ಯವೋ ಅಲ್ಲಿ, ಕೆಲವು ಸಂದರ್ಭಗಳಲ್ಲಿ ಯೋಗವನ್ನು ಬಳಸಿಕೊಂಡಿದ್ದೇನೆ. ಈ ಕಾರ್ಯಾಗಾರದಲ್ಲಿ ಮತ್ತಪ್ಪ ಅರಿಯವುದು ಸಾಧ್ಯವಾಯಿತು. ಅದೇ



ರೀತಿ ಮಣಿಪುರಿ ಯುದ್ಧ ಕಲೆ 'ತಾಂಗೋತಾ' ಕೂಡ ಕಲಿತುಕೊಂಡೆ. ಈ ಎಲ್ಲ ಕೌಶಲಗಳನ್ನು ನಾನು ಸಾಮಾನ್ಯವಾಗಿ ನೃತ್ಯನಾಟಕಗಳನ್ನು ಮಾಡುವಾಗ ಬಳಸಿಕೊಳ್ಳುತ್ತೇನೆ. ನಿರಂತರ ಯೋಗಾಭಾಸದ ಬಲ ಇದ್ದಾಗ ವೇದಿಕೆಯಲ್ಲಿ ನತಿಸುವಾಗ ದಣಿಪು ಬೆಗನೇ ಕಾಟಿಸಿಕೊಳ್ಳುವುದಿಲ್ಲ. ನೃತ್ಯದ ಬಿರುಸು ಮತ್ತು ನೃತ್ಯದ ಲಾಲಿತ್ಯವನ್ನು ದೀರ್ಘ ಅವಧಿಯವರಿಗೆ ಕಾಪಾಡಿಕೊಳ್ಳುಹುದು.

ಇನ್ನೊಂದು ಮಾತ್ರ ಹೇಳಬೇಕು. ನನ್ನ

ಅನಾರೋಗ್ಯದ ಸಂದರ್ಭದಲ್ಲಿಯೂ ಯೋಗವು ತಂಬ ಸಹಾಯ ಮಾಡಿದೆ. ಎಚ್ಚರ್ ಕಾರ್ಯಕ್ರಮಗಳನ್ನು ನೀಡಬೇಕಾದ ಸಂದರ್ಭದಲ್ಲಿ ವ್ಯಯಕ್ತಿಕವಾಗಿ ಭರಿಸಲಾರದ ಅನೇಕ ನೋವುದುಂಡಿಗಳು ಮನದಲ್ಲಿ ಇರುತ್ತವೆ. ಅವುಗಳನ್ನು ದಾಟ ವೇದಿಕೆಯಲ್ಲಿ ಪ್ರೇಕ್ಷಕರಿಗೆ ಸೂತ್ರಿಕ ನೀಡುವ ನೃತ್ಯ ಪ್ರಸ್ತುತಪಡಿಸಬೇಕಾದ ಜವಾಬ್ದಾರಿ ನಿಖಾಯಿಸುವುದಕ್ಕೆ ಯೋಗ ಸಹಾಯವಾಗಿದೆ. ನನ್ನ ಸಂಯುವವನ್ನು ಹೆಚ್ಚಿಸಿದೆ. ಅವಫಾರವಾಗಿ, ಶಸ್ತ್ರಜಿಕಿತ್ವಗೆ ಒಳಗಾಗಬೇಕಾದ ಸಂದರ್ಭದಲ್ಲಿ 'ಇನ್ನು ವಸಂಥರಾ ನತಿಸುವುದು ಸಾಧ್ಯವಿಲ್ಲ' ಎಂಬ ಮಾತ್ರ ಎಲ್ಲದೆ ಕೆಲ್ಲಿಬಂದಾಗಲೂ, ಅಂತಹ ಪರಿಸ್ಥಿತಿಯನ್ನು ಮೇಣಿಸಿಂತು ಮತ್ತೆ ನೃತ್ಯವೇದಿಕೆಯಿರಿದ್ದೇನೆ. ನೂಡಿಲೆಂಡ್ ಮತ್ತು ಆಷ್ಟೇಲೀಯಾಕ್ಕೆ ಹೋರಾಗ ಸನೋಬೋ ಅಗಿ, ನನ್ನ ಬಣ್ಣವು ಗಾಢವಾಗುತ್ತ ಹೋಯಿತು. ಕಲಾವಿದೆಗೆ ಈ ರೀತಿಯ ಸಮಸ್ಯೆಯನ್ನು ಭರಿಸುವುದು ಸುಲಭವೇನಲ್ಲ. ನನ್ನ ಆತ್ಮವಿಶ್ವಾಸವನ್ನೇ ಕುಗಿಸುವಂತಹ ಸಮಸ್ಯೆ ಅದಾಗಿತ್ತು. ಅದರೆ ನೃತ್ಯವೇಂದೇ ನನ್ನ ಪಾಲಿನ ಕೆಲಸ ಏಂದು ನಂಬಿ ಎಲ್ಲ ರೀತಿಯ ಬೆಂಬರವನ್ನು ನುಂಗಿ ಮುಂದುವರೆದಿದ್ದೇನೆ. ಹೀಗೆ ಅನೇಕ ರೀತಿಯ ಕ್ಷಿಪ್ರಕರ ಸಮಸ್ಯೆಗಳನ್ನು ಭರಿಸಲು ಯೋಗಸಾಧನೆಯು ನನಗೆ ಆಸರೆಯಾಗಿ ಒಳಿದುಬಂದಿದೆ.

◆ ನಿಮ್ಮಪ್ರೀತಿಯ ನೃತ್ಯ ಪ್ರಸ್ತುತಿಗಳು ಯಾವುವು?

ಪ್ರತಿಯೊಂದು ನೃತ್ಯವನ್ನು ಆಷ್ಟೇಯಿಂದ ಪ್ರೀತಿಯಿಂದಲೇ ಮಾಡುತ್ತೇನೆ. ಆದರೆ ಹೋಸ ಪರಿಕಲ್ಪನೆಗಳನ್ನು ರೂಪಿಸುವುದು, ಅಭಾಸ ಮಾಡುವುದು, ಅವುಗಳಿಗೆ ಮನ್ವಾಂಶ ದೊರೆತಾಗ ಖೂಷಿಯಾಗುವುದು - ಇವೆಲ್ಲ ಕಲಾವಿದರ ಜೀವನದಲ್ಲಿ ಇದ್ದೇ ಇದೆ. ಭರತನಾಟ್ಯದ ಸಾಂಪ್ರದಾಯಿಕ ನೃತ್ಯಬಿಂದಗಳು ಮತ್ತು ಯೋಗಾಸನಗಳಿಗೆ ಇರುವ ಸಂಬಂಧವನ್ನು 'ಸೂರ್ಯನಮಸ್ಯಾರ' ಎಂಬ ನೃತ್ಯ ಮಾಲಿಕೆಯಲ್ಲಿ ಪ್ರಸ್ತುತಪಡಿಸಿದ್ದೆ. ದಕ್ಷಿಣ ಪರಾಪ್ರಾಯ ಯೋಗ ಸಮೇಳನದಲ್ಲಿ 1998ರಲ್ಲಿ ಇದನ್ನು ಪ್ರಸ್ತುತಪಡಿಸಿದಾಗ ಅವಾರ ಪ್ರಶಾಂಸಿಸುತ್ತಿರುತ್ತಾರೆ. ಯಂತ್ರಾನ ಸಂಗೀತದಲ್ಲಿ ಉದಾಹರಿಸಿ ಮಾಡುವ ಆಚಾರ್ಯರ 'ಪಾಂಚಾಲಿ' ಕೃತಿಗೆ ಭರತನಾಟ್ಯ ಅಳವಡಿಸಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದೆ. ಅಲ್ಲದೆ ಕವಿ ಕಾಳಿದಾಸನ 'ಮನ್ವಧ ದಹನ' ಎಂಬ